

ಮದುವೆ ಕಲ್ಯಾಣಮಂಟಪದಲ್ಲಿ ನಡೆಸುವ ಪರಿಪಾಟ ಬೆಳೆಯಿತು. ಕಲ್ಯಾಣಮಂಟಪವೇ ಆದರೂ ಸಂಭ್ರಮಕ್ಕೆ ಏನೂ ಕಡಿಮೆ ಇರಲಿಲ್ಲ. ಊರಿಗೇ ಊರೇ ಬಂದು ವಿವಾಹ ಸಡಗರದಲ್ಲಿ ಪಾಲ್ಗೊಂಡು ಸಂಭ್ರಮಿಸಿ ವಧುವರರನ್ನು ಹರಸಿ, ಹಾರೈಸಿ ಹೋಗುತ್ತಿತ್ತು. ಅದು ಕೆಲವೆಡೆ ಒಂದೇ ದಿನದ ಸಂಭ್ರಮವಾದರೆ ಇನ್ನೂ ಕೆಲವು ಅನುಕೂಲಸ್ಥರು ಎರಡು ದಿನ ಕಲ್ಯಾಣಮಂಟಪದಲ್ಲೇ ಇದ್ದು ಮದುವೆಯ ಎಲ್ಲ ಪದ್ಧತಿಯನ್ನು ಶಾಸ್ತ್ರೋಕ್ತವಾಗಿಯೇ ಪೂರೈಸಿಕೊಳ್ಳುತ್ತಿರುವುದು ಅವರವರ ಅಂತಸ್ತು, ಅಭಿರುಚಿಗೆ ಬಿಟ್ಟ ವಿಚಾರ.

ಈಗ ವಿವಾಹವೆಂದರೆ ಎರಡು ಕುಟುಂಬಗಳ ನಡುವೆ ನಡೆಯುವ ಸಾಂಪ್ರದಾಯಿಕ ಚಟುವಟಿಕೆಯಾಗಿ ಮಾತ್ರ ಉಳಿದಿಲ್ಲ. ವಿವಾಹದ ಸಂಭ್ರಮಕ್ಕೆ ಇವೆಂಟ್ ಮ್ಯಾನೇಜರ್‌ಗಳು ಸಹಕರಿಸುತ್ತಿದ್ದಾರೆ. ಗೊತ್ತಿರುವ ಸಂಪ್ರದಾಯವನ್ನೇ ಸುಂದರವಾಗಿ ಹೆಣೆದು ಚಲನಚಿತ್ರದಂತೆ ಕಟ್ಟಿಕೊಡುವ ಸೃಜನಶೀಲತೆಗೆ ಈಗ ಬಹು ಬೇಡಿಕೆ ಬಂದಿದೆ. ಮದುವೆಗೂ ಆಧುನಿಕತೆಯ ಗಾಳಿ ಸೋತಿದೆ. ವಿವಾಹಕ್ಕೂ ಕಲೆಯ ಸ್ಪರ್ಶ ಬೇಕೆನ್ನುವುದೇ ಇಂದಿನ ಯುವಕ-ಯುವತಿಯರ ತುಡಿತವೂ ಆಗಿದೆ. ಹೀಗಾಗಿ ಈಗಿನ ಪೀಳಿಗೆಯ ಮದುವೆ 'ಡೆಸ್ಟಿನೇಷನ್ ವೆಡ್ಡಿಂಗ್' (ಗಮ್ಯಸ್ಥಾನ ಮದುವೆ) ಸ್ವರೂಪ ಪಡೆದಿದೆ.

ವಿನಿದು ಡೆಸ್ಟಿನೇಷನ್ ಮದುವೆ?

ಮನೆಯಿಂದ ದೂರ ಇರುವ, ವಧುವರರಿಗೆ ಇಷ್ಟವಾದ ತಾಣ, ಮನಸ್ಸಿಗೆ ಮುದ ನೀಡುವ ಸ್ಥಳದಲ್ಲಿ ಸ್ವಲ್ಪವೇ ಜನರ ಸಮ್ಮುಖದಲ್ಲಿ ಮದುವೆ ನಡೆಸುವುದೇ 'ಡೆಸ್ಟಿನೇಷನ್ ಮದುವೆ'. ಈಗೀಗ ಈ 'ಡೆಸ್ಟಿನೇಷನ್ ವೆಡ್ಡಿಂಗ್' ಪರಿಕಲ್ಪನೆ ಬಹಳ

ವಿವಾಹಕ್ಕೂ ವಿಮೆ

ಆರೋಗ್ಯಕ್ಕೆ, ವಾಹನಗಳಿಗೆ ವಿಮಾ ಸೌಲಭ್ಯ ಇರುವಂತೆ ಮದುವೆ ಸಮಾರಂಭಕ್ಕೂ ವಿಮೆ ಇದೆ. ಇದಕ್ಕೆ ಕಾರಣ ಮದುವೆಯ ಸಂದರ್ಭದಲ್ಲಿ ಅನಿರೀಕ್ಷಿತ ಅವಘಡಗಳು ಸಂಭವಿಸುವ ಸಾಧ್ಯತೆ ಇರುವುದು. ಇಂಥ ಸಂದರ್ಭ ಬಂದರೆ ಆರ್ಥಿಕ ನಷ್ಟವೂ ಉಂಟಾಗುತ್ತದೆ. ಹೀಗಾಗಿ ವಿಮಾ ಕಂಪನಿಗಳು 'ವಿವಾಹ ವಿಮೆ'ಯನ್ನು ಆರಂಭಿಸಿವೆ.

'ವಿವಾಹ ವಿಮೆ' ಬರೀ ಮದುವೆಯ ದಿನಕ್ಕಷ್ಟೇ ಅಲ್ಲ. ಮದುವೆಗೂ ಮುನ್ನ ನಡೆಯುವ ಸಂಗೀತ, ಮೆಹಂದಿ ಶಾಸ್ತ್ರ ಮುಂತಾದ ಕಾರ್ಯಕ್ರಮಗಳೂ ವಿಮೆಯ ವ್ಯಾಪ್ತಿಯಡಿ ಬರುತ್ತದೆ. ಅಂತಹ ಕಾರ್ಯಕ್ರಮಗಳ ವಿವರವು ಆಮಂತ್ರಣ ಪತ್ರದಲ್ಲಿ ಮುದ್ರಿತವಾಗಿರಬೇಕು ಮತ್ತು ಅದರ ಪ್ರತಿಯನ್ನು ವಿಮಾ ಕಂಪನಿಗೆ ಕೊಟ್ಟಿರಬೇಕು. ಮದುವೆಯ ಹಿಂದಿನ ದಿನವೂ ವಿವಾಹ ವಿಮೆಯನ್ನು ಮಾಡಿಸಿಕೊಳ್ಳಲು ಅವಕಾಶ ಇದೆ. ಆದರೆ, ಕನಿಷ್ಠ 15 ದಿನ ಮುಂಚಿತವಾಗಿಯೇ ವಿಮೆ ಮಾಡಿಸುವುದು ಹೆಚ್ಚು ಸೂಕ್ತ.

ಸಾಮಾನ್ಯವಾಗಿ ಡೆಸ್ಟಿನೇಷನ್ ಮದುವೆ ನಿಗದಿಯಾದ ಬಳಿಕ ಇಂತಹ ವಿಮೆ ಉಪಯೋಗಕ್ಕೆ ಬರುತ್ತದೆ. ಕೆಲವು ಡೆಸ್ಟಿನೇಷನ್ ಮದುವೆ ಭವ್ಯವಾಗಿರುವುದಷ್ಟೇ ಅಲ್ಲ, ದುಬಾರಿಯೂ ಆಗಿರುತ್ತದೆ, ಇಂಥ ಸಂದರ್ಭದಲ್ಲಿ ಅವಘಡ ಸಂಭವಿಸಿದರೆ ಆರ್ಥಿಕ ನಷ್ಟ ವಿಪರೀತವಾಗುತ್ತದೆ. ವೈಯಕ್ತಿಕ ಅಪಘಾತ, ವಿವಾಹ ಸ್ಥಳ ಅಥವಾ ಅಲ್ಲಿನ ಉಪಕರಣಗಳಿಗೆ ಹಾನಿಯಾದರೂ ಈ ವಿವಾಹ ವಿಮೆ ಬಳಸಿಕೊಳ್ಳಬಹುದು.

ವಿವಾಹ ವಿಮೆ ಮಾಡಿಸುವಾಗ ಸಮಾರಂಭಕ್ಕೆ ಸಂಬಂಧಿಸಿದಂತೆ ಮದುವೆ ನಡೆಯುವ ಸ್ಥಳ, ಸಮಯ, ಸಮಾರಂಭದಲ್ಲಿ ಭಾಗವಹಿಸುವ ಅತಿಥಿಗಳ ಸಂಖ್ಯೆ, ಮದುವೆ ಹೊರಾಂಗಣವೋ, ಒಳಾಂಗಣವೋ ಈ ಎಲ್ಲ ಮಾಹಿತಿಗಳನ್ನು ಕಂಪನಿಯ ಜೊತೆ ಹಂಚಿಕೊಳ್ಳಬೇಕು. ಇಡೀ ಕಾರ್ಯಕ್ರಮದ ಒಟ್ಟು ಖರ್ಚು ವೆಚ್ಚದ ಅಂದಾಜು ಪಟ್ಟಿಯನ್ನೂ ವಿಮಾ ಕಂಪನಿಗೆ ನೀಡಬೇಕು. ಸಮಾರಂಭದಲ್ಲಿ ಅನಿರೀಕ್ಷಿತ ಅವಘಡ ಸಂಭವಿಸಿದರೆ ಕೂಡಲೇ ಆ ಬಗ್ಗೆ ಕಂಪನಿಗೆ ಮಾಹಿತಿ ನೀಡಬೇಕು. ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಹಾನಿಯ ಸಮಗ್ರ ವಿವರ, ಅಗತ್ಯ ದಾಖಲಾತಿಗಳನ್ನು ಹೊಂದಿರುವ ಕ್ಲೇಮ್ ಅರ್ಜಿಯ ಜೊತೆಗೆ ಎಫ಼ಿಒಆರ್‌ನ ಪ್ರತಿಯನ್ನೂ ಇಟ್ಟು ವಿಮಾ ಕಂಪನಿಗೆ ನೀಡಬೇಕು. ಅದಾದ ನಂತರ ವಿಮಾ ಕಂಪನಿಯು ಆಗಿರುವ ಹಾನಿಯ ವಿಶ್ಲೇಷಣೆ ನಡೆಸಿ ಪರಿಹಾರವನ್ನು ಕೊಡುತ್ತದೆ.

ಪ್ರಮುಖ ವಿವಾಹ ವಿಮೆ ಕಂಪನಿಗಳೆಂದರೆ ಫ್ಯೂಚರ್ ಜನರಾಲಿ (Future Generali), ಐಸಿಐಐಐ ಲೊಂಬಾರ್ಡೋ, (ICICI Lombardo), ಎಚ್‌ಡಿಎಫ್‌ಎಸ್‌ ಎರ್‌ಗೊ (HDFC ERGO), ಬಜಾಜ್ ಅಲೈಯನ್ಸ್ (Bajaj Allianz), ಓರಿಯಂಟಲ್ ಇನ್ಶೂರೆನ್ಸ್ (Oriental Insurance), ನ್ಯಾಷನಲ್ ಇನ್ಶೂರೆನ್ಸ್ (National Insurance).

ವರನನ್ನು ವೇದಿಕೆಗೆ ಕರೆದೊಯ್ಯುವುದು

